



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಗುರುವಾರ, ೦೯, ಜನವರಿ, ೨೦೨೫(ಪುಷ್ಯ, ೧೯, ಶಕವರ್ಷ, ೧೯೪೬) BENGALURU, THURSDAY, 09, JANUARY, 2025(PUSHYA, 19, SHAKAVARSHA, 1946)	ಸಂ. ೧೧ No. 11
------------------------	--	------------------

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 65 ಶಾಸನ 2024, ದಿನಾಂಕ: 09.01.2025

ಕರ್ನಾಟಕ ಧನವಿನಿಯೋಗ (ಸಂಖ್ಯೆ: 5) ವಿಧೇಯಕ, 2024 ಇದಕ್ಕೆ 2025ರ ಜನವರಿ ತಿಂಗಳ 8ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ :01 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-

2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 01

(2025 ರ ಜನವರಿ ತಿಂಗಳ 9ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕರ್ನಾಟಕ ಧನವಿನಿಯೋಗ(ಸಂಖ್ಯೆ: 5) ಅಧಿನಿಯಮ, 2024

(2025 ರ ಜನವರಿ ತಿಂಗಳ 8ನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ)

2024-25ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ಅಧಿನಿಯಮ.

2024-25ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ:

ಇದು ಭಾರತ ಗಣರಾಜ್ಯದ ಎಪ್ಪತ್ತೈದನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮವಾಗಲಿ:-

1. ಸಂಕ್ಷಿಪ್ತ ಹೆಸರು .- ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ: 5) ಅಧಿನಿಯಮ, 2024 ಎಂದು ಕರೆಯತಕ್ಕದ್ದು.

(೧)

2. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ 2024-25ನೇ ಹಣಕಾಸು ವರ್ಷಕ್ಕಾಗಿ 531782.77 ಲಕ್ಷ ರೂಪಾಯಿಗಳ ನೀಡಿಕೆ.- ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸೇವೆಗಳ ಸಂಬಂಧದಲ್ಲಿ 2024-25ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ **ಐದು ಸಾವಿರದ ಮುನ್ನೂರ ಹದಿನೇಳು ಕೋಟಿ ಎಂಬತ್ತರಡು ಲಕ್ಷ ಎಪ್ಪತ್ತೇಳು ಸಾವಿರ ರೂಪಾಯಿಗಳು ಮೀರದಷ್ಟು ಮೊತ್ತವನ್ನು** ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ವಿನಿಯೋಗಿಸತಕ್ಕದ್ದು.

3. ಧನ ವಿನಿಯೋಗ.- ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ಉಪಯೋಗಿಸತಕ್ಕದ್ದು .

ಅನುಸೂಚಿ

(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ರೂ. ಲಕ್ಷಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು		ಮೀರದ ಮೊಬಲಗು		ಒಟ್ಟು
			ವಿಧಾನ ಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	
1	2		3	4	5
01	ಕೃಷಿ ಮತ್ತು ತೋಟಗಾರಿಕೆ	ರಾಜಸ್ವ	4,263.67	...	4,263.67
02	ಪಶು ಸಂಗೋಪನೆ ಮತ್ತು ಮೀನುಗಾರಿಕೆ	ರಾಜಸ್ವ ಬಂಡವಾಳ	22,006.38 667.00	22,006.38 667.00
03	ಆರ್ಥಿಕ	ರಾಜಸ್ವ ಬಂಡವಾಳ	1,263.02 740.00	1,263.02 740.00
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ	ರಾಜಸ್ವ	1,317.55	1,375.00	2,692.55
	ಇಲಾಖೆ	ಬಂಡವಾಳ	...	29.76	29.76
05	ಒಳಾಡಳಿತ ಮತ್ತು ಸಾರಿಗೆ	ರಾಜಸ್ವ ಬಂಡವಾಳ	10,933.30 506.00	10,933.30 506.00
06	ಮೂಲ ಸೌಕರ್ಯ ಅಭಿವೃದ್ಧಿ	ಬಂಡವಾಳ
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ರಾಜಸ್ವ ಬಂಡವಾಳ	42,257.54 63,198.00	42,257.54 63,198.00
08	ಅರಣ್ಯ, ಜೀವಿ ಶಾಸ್ತ್ರ, ಮತ್ತು ಪರಿಸರ	ರಾಜಸ್ವ ಬಂಡವಾಳ	19,961.33 30,000.00	19,961.33 30,000.00
09	ಸಹಕಾರ	ರಾಜಸ್ವ ಬಂಡವಾಳ	15.00 25.00	15.00 25.00
10	ಸಮಾಜ ಕಲ್ಯಾಣ	ರಾಜಸ್ವ ಬಂಡವಾಳ	44,585.20 51,429.35	44,585.20 51,429.35

11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ರಾಜಸ್ವ	446.00	...	446.00
		ಬಂಡವಾಳ	11,321.96	...	11,321.96
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	ರಾಜಸ್ವ	1,200.00	...	1,200.00
		ಬಂಡವಾಳ	13,145.22	...	13,145.22
13	ಆಹಾರ ಮತ್ತು ನಾಗರಿಕ ಸರಬರಾಜು	ರಾಜಸ್ವ	1.00	...	1.00
14	ಕಂದಾಯ	ರಾಜಸ್ವ	18,365.00	...	18,365.00
		ಬಂಡವಾಳ	...	52.79	52.79
15	ಮಾಹಿತಿ ತಂತ್ರಜ್ಞಾನ	ರಾಜಸ್ವ	1,002.00	...	1,002.00

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ರೂ. ಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನ ಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
17	ಶಿಕ್ಷಣ ಬಂಡವಾಳ	960.00	...	960.00
18	ವಾಣಿಜ್ಯ ಮತ್ತು ಕೈಗಾರಿಕೆ ರಾಜಸ್ವ	760.00	...	760.00
19	ನಗರಾಭಿವೃದ್ಧಿ ಮತ್ತು ವಸತಿ ರಾಜಸ್ವ	54,474.00	...	54,474.00
		ಬಂಡವಾಳ	...	62,298.96
20	ಲೋಕೋಪಯೋಗಿ ರಾಜಸ್ವ	20,000.00	...	20,000.00
		ಬಂಡವಾಳ	...	39,300.00
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜಸ್ವ	588.73	...	588.73
23	ಕಾರ್ಮಿಕ ಮತ್ತು ಕೌಶಲ್ಯ ರಾಜಸ್ವ	2,544.22	...	2,544.22
	ಅಭಿವೃದ್ಧಿ			
24	ಇಂಧನ ಬಂಡವಾಳ	3,698.00	...	3,698.00
25	ಕನ್ನಡ ಮತ್ತು ಸಂಸ್ಕೃತಿ ರಾಜಸ್ವ	4,661.00	...	4,661.00
		ಬಂಡವಾಳ	...	300.00
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ರಾಜಸ್ವ	15.00	...	15.00
27	ಕಾನೂನು ರಾಜಸ್ವ	65.35	170.00	235.35
		ಬಂಡವಾಳ	...	93.50
28	ಸಂಸದೀಯ ವ್ಯವಹಾರಗಳು ಮತ್ತು ರಾಜಸ್ವ	1,746.93	...	1,746.93

29	ಶಾಸನ ರಚನೆ ಮುಣ ಮೇಲುಸ್ತುವಾರಿ	ರಾಜಸ್ವ	0.01	0.01
	ಮೊತ್ತ	ರಾಜಸ್ವ	252,472.22	1,545.01	254,017.23
		ಬಂಡವಾಳ	277,682.99	82.55	277,765.54
	ಒಟ್ಟು ಮೊತ್ತ		530,155.21	1,627.56	531,782.77

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಜಿ. ಶ್ರೀಧರ್)

ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.

**PARLIAMENTARY AFFAIRS AND LEGISLATION SECRETARIAT
NOTIFICATION
NO. DPAL 65 SHASANA 2024, BENGALURU, DATED:09.01.2025**

ಭಾರತ ಸಂವಿಧಾನದ ಅನುಚ್ಛೇದ 348ರ ಖಂಡ (3)ರ ಅಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ ಕರ್ನಾಟಕ ಧನವಿನಿಯೋಗ (ಸಂಖ್ಯೆ: 5) ಅಧಿನಿಯಮ, 2024 (2025 ರ ಕರ್ನಾಟಕ ಅಧಿನಿಯಮ ಸಂಖ್ಯೆ:01) ರ ಭಾಷಾಂತರವನ್ನು ಅಧಿಕೃತ ಆಂಗ್ಲ ಪಠ್ಯವೆಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

KARNATAKA ACT NO. 01 OF 2025

(First Published in the Karnataka Gazette Extra-ordinary on the 9th day of January 2025)

THE KARNATAKA APPROPRIATION (No.5) ACT, 2024

(Received the assent of the Governor on the 8th day of January 2025)

An Act to authorize payment and appropriation of certain further sums from and out of the Consolidated Fund of the State of Karnataka for the Services of the Financial year 2024-25

Whereas it is expedient to authorize payment and appropriation of certain further sums from and out of the Consolidated fund of the State for the services of the Financial year 2024-25

Be it enacted by the Karnataka State Legislature in the SEVENTY FIFTH Year of the republic of India as follows :-

1. Short Title.- This Act may be called the Karnataka Appropriation (No.5) Act, 2024

2. Issue of Rupees 531782.77 Lakhs out of the Consolidated Fund

of the State of Karnataka for the Financial year 2024-25.- From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees **Five thousand three hundred and seventeen crore eighty two lakhs and seventy seven thousand** towards defraying the several charges which will come in the course of payment during the Financial Year 2024-25 in respect of the services specified in column 2 of the schedule.

3. Appropriation .- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

SCHEDULE
(See Sections 2 and 3)

(₹. In Lakhs)

			Sums not exceeding		
Demand No	Service & Purpose		Voted by the Legislative Assembly	Charged on consolidated Fund	Total
1	2		3	4	5
01	Agriculture and Horticulture	Revenue	4,263.67	...	4,263.67
02	Animal Husbandry and Fisheries	Revenue	22,006.38	...	22,006.38
		Capital	667.00	...	667.00
03	Finance	Revenue	1,263.02	...	1,263.02
		Capital	740.00	...	740.00
04	Department of Personnel and Administrative Reforms	Revenue	1,317.55	1,375.00	2,692.55
		Capital	...	29.76	29.76
05	Home and Transport	Revenue	10,933.30	...	10,933.30
		Capital	506.00	...	506.00
06	Infrastructure Development	Capital
07	Rural Development and Panchayat Raj	Revenue	42,257.54	...	42,257.54
		Capital	63,198.00	...	63,198.00
08	Forest, Ecology and Environment	Revenue	19,961.33	...	19,961.33
		Capital	30,000.00	...	30,000.00
09	Co-operation	Revenue	15.00	...	15.00
		Capital	25.00	...	25.00
10	Social Welfare	Revenue	44,585.20	...	44,585.20
		Capital	51,429.35	...	51,429.35
11	Women and Child Development	Revenue	446.00	...	446.00
		Capital	11,321.96	...	11,321.96
12	Information, Tourism and	Revenue	1,200.00	...	1,200.00

	Youth Services	Capital	13,145.22		13,145.22
13	Food and Civil Supplies	Revenue	1.00	1.00
14	Revenue	Revenue	18,365.00	...	18,365.00
		Capital	...	52.79	52.79
15	Information Technology	Revenue	1002.00	1002.00
17	Education	Capital	960.00	960.00
18	Commerce and Industries	Revenue	760.00	...	760.00

SCHEDULE
(See Sections 2 and 3)

(₹. In Lakhs)

			Sums not exceeding		
Demand No	Service & Purpose		Voted by the Legislative Assembly	Charged on consolidated Fund	Total
1	2		3	4	5
19	Urban Development and Housing	Revenue	54,474.00	...	54,474.00
		Capital	62,298.96	...	62,298.96
20	Public Works	Revenue	20,000.00	...	20,000.00
		Capital	39,300.00	...	39,300.00
22	Health and Family Welfare	Revenue	588.73	...	588.73
23	Labour and Skill Development	Revenue	2,544.22	...	2,544.22
24	Energy	Capital	3,698.00	...	3,698.00
25	Kannada and Culture	Revenue	4,661.00	...	4,661.00
		Capital	300.00	...	300.00
26	Planning, Statistics, Science and Technology	Revenue	15.00	...	15.00
27	Law	Revenue	65.35	170.00	235.35
		Capital	93.50	...	93.50
28	Parliamentary Affairs and Legislation	Revenue	1,746.93	...	1,746.93
29	Debt Servicing	Revenue	0.01	0.01
	Total	Revenue	252,472.22	1,545.01	254,017.23
		Capital	277,682.99	82.55	277,765.54
	GRAND TOTAL		530,155.21	1,627.56	531,782.77

The above translation of ಕರ್ನಾಟಕ ಧನವಿನಿಯೋಗ (ಸಂಖ್ಯೆ. 5) ಅಧಿನಿಯಮ, 2024 (2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 01) be published in the official Gazette under clause (3) of Article 348 of the Constitution of India.

THAAWARCHAND GEHLOT
GOVERNOR OF KARNATAKA

By Order and in the name of
the Governor of Karnataka,

G. SRIDHAR
Secretary to Government
Department of Parliamentary
Affairs and Legislation